



# ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಆಡಳಿತ ಕಛೇರಿ : ನಂ. 5, 9ನೇ ಅಡ್ಡರಸ್ತೆ, ಎನ್.ಆರ್. ಕಾಲೋನಿ, ಬೆಂಗಳೂರು-560 019.

ದೂರವಾಣಿ : 22958156 / 57

ಶಾಖೆ.....

**ಸ್ಥಿರಾಸ್ತಿ ಆಧಾರದ ಸಾಲಕ್ಕೆ ಅರ್ಜಿ**

ಆದ್ಯತಾ ವಲಯ

ಆದ್ಯತಾ ವಲಯವಲ್ಲದ

ಗೆ,

ವ್ಯವಸ್ಥಾಪಕರು

ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಸದಸ್ಯತ್ವ ಸಂಖ್ಯೆ : .....

ಚಾಲ್ತಿ ಖಾತೆ / ಉಳಿತಾಯ ಖಾತೆ ಸಂಖ್ಯೆ : .....

ಅರ್ಜಿ ಸಲ್ಲಿಸಿದ ದಿನಾಂಕ : .....

ಪಾನ್ ಸಂಖ್ಯೆ : .....

ಆಧಾರ್ ಸಂಖ್ಯೆ : .....

ಸ್ವಾಮಿ,

ಶ್ರೀ/ಶ್ರೀಮತಿ..... ಬಿನ್ ..... ಆದ  
ನಾನು ತಮ್ಮ ಬ್ಯಾಂಕಿನ ಸದಸ್ಯನಾ / ಉಳಿದು ತಮ್ಮಲ್ಲಿ ನನಗೆ ..... ಉದ್ದೇಶಕ್ಕಾಗಿ  
ಸ್ಥಿರಾಸ್ತಿ ಭದ್ರತಾ ಆಧಾರಿತ ಸಾಲ ರೂ. .... ಗಳನ್ನು ಮಂಜೂರು ಮಾಡಬೇಕೆಂದು ಕೋರುತ್ತೇನೆ.

ಹಾಗೂ ಈ ಸಾಲದ ಮರು ಪಾವತಿ ವಿಧಾನವನ್ನು EMI/ Non EMI.....ಹಾಗೂ ಬಡ್ಡಿದರವನ್ನು FIXED  
Rate / Floating Rate ..... ಗಳಲ್ಲಿ ..... ಸಮಕಂತುಗಳಲ್ಲಿ ಮರುಪಾವತಿಸಲು ಬದ್ಧನಾಗಿ / ಉಳಿರುತ್ತೇನೆ.

ಮೇಲ್ಕಂಡ ಸಾಲಕ್ಕಾಗಿ ಈ ತಪ್ಪೀಲಿನಲ್ಲಿ ನಮೂದಿಸಿರುವ ಆಸ್ತಿಯನ್ನು ಆಧಾರ ಮಾಡಲು ಒಪ್ಪಿದ್ದೇನೆ. ಮೇಲ್ಕಂಡ ಸ್ವತ್ತು  
ನನ್ನ / ನಮ್ಮ ಸ್ವಂತದ್ದೇ ಆಗಿದ್ದು ನನ್ನ / ನಮ್ಮ ಸ್ವಾಧೀನದಲ್ಲಿರುತ್ತದೆ.

ಈ ತಪ್ಪೀಲು ಆಸ್ತಿಯನ್ನು ರೂಪಾಯಿಗಳಿಗೆ ..... ರವರಿಗೆ  
ಪರಭಾರೆ ಮಾಡಿರುತ್ತೇನೆ.

ಬ್ಯಾಂಕಿನ ಉಪನಿಬಂಧನೆ ಮತ್ತು ಉಪನಿಯಮಗಳು ಹಾಗೂ ನಿರ್ದೇಶಕ ಮಂಡಳಿಯು ಆಗಾಗ್ಗೆ ಮಾಡಬಹುದಾದ  
ತಿದ್ದುಪಡಿಗಳಿಗೆ ಬದ್ಧನಾಗಿ/ಉಳಿರುತ್ತೇನೆ.

ಈ ಸಾಲಕ್ಕೆ ಸಂಬಂಧಪಟ್ಟಂತೆ ಬೇಕಾದ ಎಲ್ಲಾ ದಾಖಲೆಗಳನ್ನು ಹಾಗೂ ಸರಿಯಾದ ಸಮಜಾಯಿಷಿಗಳನ್ನು  
ಕೊಟ್ಟಿದ್ದೇನೆಂದು ದೃಢೀಕರಿಸುತ್ತೇನೆ.

ತಮ್ಮ ವಿಧೇಯರು

ದಿನಾಂಕ :

ಅರ್ಜಿದಾರರ ಸಹಿ

**ಈ ಸಾಲದ ಅರ್ಜಿಯೊಂದಿಗೆ ಈ ಕೆಳಕಂಡ ಮೂಲ ದಾಖಲಾತಿ ಪತ್ರಗಳನ್ನು ಲಗತ್ತಿಸತಕ್ಕದ್ದು**

1. ಆಸ್ತಿಯ ಸ್ವಾಧೀನ ಪ್ರಮಾಣ ಪತ್ರ (PC).
2. ಶುದ್ಧ ಕ್ರಯ ಪತ್ರ.
3. ಈ ಹಿಂದಿನ ಕ್ರಯಪತ್ರಗಳು ಹಾಗೂ ಹಿಂದಿನ ಖಾತೆ ಮತ್ತು ಕಂದಾಯ ರಸೀದಿಗಳು.
4. ಇತ್ತೀಚಿನ ಖಾತಾ ದೃಢೀಕರಣ ಪತ್ರ ಮತ್ತು ಖಾತಾ ಎಕ್ಸ್‌ಟ್ರಾಕ್ಟ್ ಮತ್ತು ಟ್ಯಾಕ್ಸ್ ಅಸೆಸ್‌ಮೆಂಟ್.
5. 15 ವರ್ಷಗಳವರೆಗಿನ ಪ್ರತಿಬಂಧಕ ಪ್ರಮಾಣ ಪತ್ರ (ನಮೂನೆ 15ರ ಮಾದರಿಯಲ್ಲಿರುವಂತೆ) (Encumbrance Certificate).
6. ಇತ್ತೀಚಿನ ಕಂದಾಯ ಪಾವತಿ ರಶೀದಿ.
7. ಮಂಜೂರಾದ ನಕ್ಷೆ ಮತ್ತು ಅನುಮತಿ ಪತ್ರ.
8. ಅಗತ್ಯವಿದ್ದಲ್ಲಿ ಸಿಟಿ ಸರ್ವೆ ಮ್ಯಾಪ್, ಆರ್.ಟಿ.ಸಿ ಮತ್ತು ಮ್ಯುಟೇಷನ್ ಎಕ್ಸ್‌ಟ್ರಾಕ್ಟ್.
9. ಅಗತ್ಯವಿದ್ದಲ್ಲಿ ಆಧಾರ ಮಾಡಲಿರುವ ಸ್ವತ್ತಿಗೆ ಸಂಬಂಧಿಸಿದಂತೆ ಇತರೆ ದಾಖಲಾತಿಗಳು.
10. ವಂಶವೃಕ್ಷ.
11. ಸಂಬಳ : ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಆದಾಯ ದೃಢೀಕರಣ ಪತ್ರ.
12. ಆದಾಯ ಮತ್ತು ವೆಚ್ಚಗಳ ದೃಢೀಕರಣ ಪ್ರಮಾಣ ಪತ್ರ.
13. ಕಟ್ಟಡ ನಿರ್ಮಾಣದ ಅಂದಾಜು ವೆಚ್ಚಕ್ಕೆ ತಾಂತ್ರಿಕ ಸಲಹೆಗಾರರಿಂದ ದೃಢೀಕರಣ.
14. ಅರ್ಜಿದಾರರ ಗುರುತಿನ ಚೀಟಿಯ ನಕಲು.
15. ಬಿ.ಡಿ.ಎ. ನಿಂದ ಪರಾಧೀನಗೊಳಿಸುವ ಪತ್ರ.
16. ಪ್ರಾಪ್ತ ವಯಸ್ಸಿನ ಮಕ್ಕಳು ಹಾಗೂ ಮದುವೆಯಾದ ಹೆಣ್ಣು ಮಕ್ಕಳಿದ್ದರೆ ಮಕ್ಕಳಿಂದ ಆಸ್ತಿಯನ್ನು ಆಧಾರ ಮಾಡಿ ಸಾಲ ಪಡೆಯಲು ಆಕ್ಷೇಪಣಾರಹಿತ ಒಪ್ಪಿಗೆ ಪ್ರಮಾಣ ಪತ್ರ.
17. ಖಾಲಿ ನಿವೇಶನ - ಕೊಳ್ಳುವ ಅರ್ಜಿದಾರರು ಒಬ್ಬರು ಸರ್ಕಾರಿ ನೌಕರರ ಜಾಮೀನು ಒದಗಿಸತಕ್ಕದ್ದು.
18. ಕಟ್ಟಡದ ಫೋಟೋ.
19. ವಿಳಾಸ ದೃಢೀಕರಣ

1. ಅರ್ಜಿದಾರರ ಹೆಸರು, ವಯಸ್ಸು, ವಾಸ ಸ್ಥಳದ ವಿಳಾಸ ಮತ್ತು ದೂರವಾಣಿ ಸಂಖ್ಯೆ	
2. ಅರ್ಜಿದಾರರ ಕಸುಬು / ಉದ್ಯೋಗ / ವರಮಾನ ಮತ್ತು ಉದ್ಯೋಗದ ವಿಳಾಸ.	
3. ಅರ್ಜಿದಾರರ ತಂದೆ / ಪತಿಯ ಹೆಸರು	
4. ಅರ್ಜಿದಾರರು ಹೆಂಗಸಾಗಿದ್ದಲ್ಲಿ ಅವರ ಗಂಡನ ಕಸುಬು / ಉದ್ಯೋಗ	
5. ಅರ್ಜಿದಾರರು ಇತರೆ ಬ್ಯಾಂಕುಗಳಲ್ಲಿ ಹೊಂದಿರುವ ಖಾತೆಗಳ ಹೆಸರು, ಸಂಖ್ಯೆ ಮತ್ತು ಬ್ಯಾಂಕಿನ ಹೆಸರು	
6. ಅರ್ಜಿದಾರರು ಮಾಸಿಕ ವರಮಾನ ಆದಾಯ ತೆರಿಗೆ ಪಾವತಿದಾರರೆ ? ಆಗಿದ್ದಲ್ಲಿ ಆದಾಯದ ವಿವರ	
7. ಅರ್ಜಿದಾರರು ಸರ್ಕಾರಿ ನೌಕರರಾಗಿದ್ದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದೀರಾ/ನಿವೃತ್ತಿಯ ದಿನಾಂಕ	
8. ಅರ್ಜಿದಾರರು ಪರಿಶಿಷ್ಟ ಜಾತಿ / ಪಂಗಡಕ್ಕೆ ಸೇರಿದವರೇ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು.	
9. ಅರ್ಜಿದಾರರ ಸಂಬಂಧಿಗಳು ಯಾರಾದರೂ ಬ್ಯಾಂಕಿನ ಸದಸ್ಯರಾಗಿರುತ್ತಾರೆಯೇ ? ಆಗಿದ್ದರೆ ಅವರ ಹೆಸರು, ಸದಸ್ಯತ್ವ ಸಂಖ್ಯೆ	
10. ಅರ್ಜಿದಾರರು ಬ್ಯಾಂಕಿನ ನಿರ್ದೇಶಕರ ಸಂಬಂಧಿಗಳೇ? ಹಾಗಿದ್ದಲ್ಲಿ ನಿರ್ದೇಶಕರ ಹೆಸರು ಮತ್ತು ಸಂಬಂಧ	
11. ಸ್ವತ್ತಿನ ವಿವರ - ಎಲ್ಲಿದೆ : ಮನೆ ಅಥವಾ ಸೈಟಿನ ಪೂರ್ಣ ವಿಳಾಸ	
12. ಆಧಾರ ಮಾಡಲಿರುವ ಆಸ್ತಿಯನ್ನು ಗುರುತಿಸಲು ಸ್ಪಷ್ಟವಾದ ವಿವರ	
13. ಸ್ವತ್ತಿನ ಅಳತೆ	ಚೆಕ್ಕು ಬಂಧಿ
ಪೂರ್ವ - ಪಶ್ಚಿಮ .....	ಪೂರ್ವಕ್ಕೆ .....
ಉತ್ತರ - ದಕ್ಷಿಣ .....	ಪಶ್ಚಿಮಕ್ಕೆ .....
	ಉತ್ತರಕ್ಕೆ .....
	ದಕ್ಷಿಣಕ್ಕೆ .....

14. ಅರ್ಜಿದಾರರ ಅಂದಾಜಿನ ಪ್ರಕಾರ ಸ್ವತ್ತಿನ ಈಗಿನ ಬೆಲೆ		
15. ಸ್ವತ್ತು ಪಿತ್ರಾರ್ಜಿತವೆ ಅಥವಾ ಸ್ವಯಾರ್ಜಿತವೇ ?		
16. ಸ್ವತ್ತು ಪಿತ್ರಾರ್ಜಿತವಾಗಿದ್ದರೆ ಅದಕ್ಕೆ ಬಾಧ್ಯಸ್ಥರಾಗಿರಬಹುದಾದಂತ ಇತರ ಬಂಧುಗಳು		
17. ಅರ್ಜಿದಾರರ ಹತ್ತಿರ ಬಂಧುಗಳು	ಹೆಸರು	ವಯಸ್ಸು
ಅ) 1. ತಂದೆ		
2. ತಾಯಿ		
3. ಹೆಂಡತಿ		
4. ಗಂಡ		
ಆ) 1. ಸಹೋದರರು		
2. ಸಹೋದರಿಯರು		
3. ಪುತ್ರರು		
4. ಪುತ್ರಿಯರು		
ಇ) ತಂದೆಯ ಸಹ ಬಾಧ್ಯಸ್ಥರು ಮತ್ತು ವಾರಸುದಾರರು		
18. ಹಿಂದಿನ ವರ್ಷಗಳಿಂದ ಸ್ವತ್ತು ಯಾರ ಅನುಭವದಲ್ಲಿತ್ತು? ಅವರುಗಳಿಗೂ ಅರ್ಜಿದಾರರಿಗೂ ಏನು ಸಂಬಂಧ ?		
19. 15 ಮತ್ತು 17 ಕಾಲನಲ್ಲಿ ಕಾಣಿಸಿರುವ ಬಂಧುಗಳ ಪೈಕಿ ಯಾರಿಗಾದರೂ ಈ ಸ್ವತ್ತಿನ ಸಹಭಾಧ್ಯತೆಯಾಗಲಿ ಅಥವಾ ಇತರ ವಿಧವಾಗಿಯಾಗಲಿ ಏನಾದರೂ ಬಾಧ್ಯತೆ ಉಂಟೆ ?		
20. ಸ್ವತ್ತು ಈಗ ಯಾರಿಗಾದರೂ ಆಧಾರ / ಭೋಗ್ಯ ವ್ಯವಹಾರವಾಗಿದೆಯೇ? ಮತ್ತು ಯಾವ ಷರತ್ತಿನ ಮೇಲೆ ಎಷ್ಟು ಮೊಬಲಗಿಗೆ ಆಗಿದೆ ?		
21. ಕೋರ್ಟಿನ ಡಿಕ್ರಿಯಿಂದಾಗಲಿ, ಕರಾರಿನಿಂದಾಗಲಿ ಜೀವನಾಂಶಕ್ಕಾಗಿ ಈ ಸ್ವತ್ತಿನಲ್ಲಿ ಹಕ್ಕುಳ್ಳವರಾಗಿರುವ ವಿತಂತುಗಳು, ಮೈನರುಗಳು ಮತ್ತು ಇತರ ತಪ್ಪೀಲು		
22. ಅರ್ಜಿದಾರರು ಹಾಲಿ ನಮ್ಮ ಬ್ಯಾಂಕಿನಲ್ಲಿ ವ್ಯವಹರಿಸುತ್ತಿರುವ ಖಾತೆಗಳ ಹೆಸರು ಮತ್ತು ಸಂಖ್ಯೆ ಪ್ರಾರಂಭದ ದಿನಾಂಕ ಹಾಗೂ ಶಾಖೆ.		

23. ಅರ್ಜಿದಾರರ ಮತ್ತು ರಕ್ತ ಸಂಬಂಧಿಗಳ ಹೆಸರಿನಲ್ಲಿರುವ ಇತರೆ ಸ್ವತ್ತುಗಳ ವಿವರ ಮತ್ತು ಪೂರ್ಣ ವಿಳಾಸ		
24. ಇತರೆ ಕಡೆ ಇರುವ ದೇಣಿ (ಸಾಲಗಳು)		
25. ಸಾಲದ ಉದ್ದೇಶ:		
1. ಕಟ್ಟಡ ಒಳಾಂಗಣ ನವೀಕರಣ ಎ. ಮಂಜೂರಾತಿ ನಕ್ಷೆ ಲಗತ್ತಿಸಿದೆಯೇ ?	ಹೌದು / ಇಲ್ಲ	
ಬಿ. ಕಟ್ಟಡ ನವೀಕರಣ ಅಂದಾಜು ಪಟ್ಟಿ ಲಗತ್ತಿಸಿದೆಯೇ ? ಎಷ್ಟು ಮೊತ್ತಗಳು	ಹೌದು / ಇಲ್ಲ ರೂ.	
ಸಿ. ಕಟ್ಟಡ ನವೀಕರಣ ತೊಡಗಿಸಿರುವ ಅಂತರ್ಧನ ಮೊತ್ತ (Down Payment)	ರೂ.	
ಡಿ. ತೊಡಗಿಸಿರುವ ಅಂತರ್ಧನದ ಮೂಲ (Down Payment)		
2. ಇತರರ ಕೈ ಸಾಲ ತೀರುವಳಿ ಉದ್ದೇಶಕ್ಕಾಗಿ ಸಾಲ ಕೊಟ್ಟವರ ಹೆಸರು, ಮೊತ್ತ ಮತ್ತು ಬಡ್ಡಿಯ ದರ		
ಹೆಸರು	ಸಾಲದ ಮೊತ್ತ	ಬಡ್ಡಿಯ ದರ
1. ....		
2. ....		
3. ....		
4. ....		
3. ವ್ಯಾಪಾರ <input type="checkbox"/>		
4. ವೈಯಕ್ತಿಕ ವೆಚ್ಚ <input type="checkbox"/>		
5. ವೈದ್ಯಕೀಯ ವೆಚ್ಚ <input type="checkbox"/>		
6. ವಿದ್ಯಾಭ್ಯಾಸ <input type="checkbox"/>		
7. ಮಕ್ಕಳ ಮದುವೆ <input type="checkbox"/>		
8. ಬೇರೆ ಸ್ಥಿರಾಸ್ತಿ ಖರೀದಿ <input type="checkbox"/>		

ಇತರೆ ಬ್ಯಾಂಕುಗಳ ಸಾಲ ತೀರುವಳಿಗಾಗಿ : ಎ) ಸಾಲ ನೀಡಿರುವ ಬ್ಯಾಂಕಿನ ಹೆಸರು ಬಿ) ಪಡೆದಿರುವ ಸಾಲದ ಉದ್ದೇಶ ಸಿ) ಪಡೆದಿರುವ ಸಾಲದ ಮೊತ್ತ ಡಿ) ಪ್ರಸ್ತುತ ಚಾಲ್ತಿಯಲ್ಲಿರುವ ಸಾಲದ ಮೊತ್ತ ಇ) ಆಧಾರ ಮಾಡಿರುವ ಸ್ವತ್ತಿನ ವಿಳಾಸ ಎಫ್) ಸಾಲದ ಪಾಸ್ ಬುಕ್ ಲಗತ್ತಿಸಿದೆಯೇ ? ಜಿ) ಸಾಲದ ಕಂತುಗಳು ಕ್ರಮವಾಗಿದೆಯೇ ? ಹೆಚ್) ಎಲ್ಲಾ ದೃಢೀಕೃತ ಪ್ರತಿಗಳನ್ನು ಲಗತ್ತಿಸಿದೆಯೇ ? ಐ) ಸದರಿ ಬ್ಯಾಂಕಿನಿಂದ ಪಡೆದ ಆಕ್ಷೇಪಣಾ ರಹಿತ ಪತ್ರ ಲಗತ್ತಿಸಿದೆಯೇ ?	ಹೌದು / ಇಲ್ಲ ಹೌದು / ಇಲ್ಲ ಹೌದು / ಇಲ್ಲ ಹೌದು / ಇಲ್ಲ
---	--

**ಮಾಸಿಕ ಆದಾಯ ಮತ್ತು ವೆಚ್ಚಗಳ ವಿವರ**

ಆದಾಯ	ವೆಚ್ಚಗಳು
1. ಸಂಬಳ ರೂ. .... 2. ವ್ಯಾಪಾರ ರೂ. .... 3. ಬಾಡಿಗೆ ರೂ. .... 4. ಇತರೆ ಆದಾಯ ರೂ. ....	1. ಗೃಹಕೃತ್ಯ ರೂ. .... 2. ವೈದ್ಯಕೀಯ ರೂ. .... 3. ಬಾಡಿಗೆ ರೂ. .... 4. ಇತರೆ ವೆಚ್ಚ ರೂ. .... 5. ವಿದ್ಯಾಭ್ಯಾಸ ರೂ. ....
ಒಟ್ಟು ರೂ. ....	ಒಟ್ಟು ರೂ. ....
	ಹೆಚ್ಚು ಉಳಿಕೆ ರೂ. ....

ಈ ಮೇಲೆ ತಿಳಿಸಿರುವ ನನ್ನ/ನಮ್ಮ ಎಲ್ಲಾ ಹೇಳಿಕೆಗಳು ಸತ್ಯವಾಗಿವೆ ಎಂದು ಹಾಗೂ ನನ್ನಿಂದ/ನಮ್ಮಿಂದ ಬ್ಯಾಂಕಿಗೆ ಯಾವುದೇ ರೀತಿಯ ನಷ್ಟವಾದಲ್ಲಿ ಅದನ್ನು ನಾನೇ / ನಾವೇ ಸಂಪೂರ್ಣ ಜವಾಬ್ದಾರಿ ವಹಿಸಿ ಭರ್ತಿಮಾಡಿಕೊಡುತ್ತೇನೆಂದು ಹಾಗೂ ಈ ಅರ್ಜಿಯಲ್ಲಿ ನಮೂದಿಸಿರುವ ವಿವರಗಳೆಲ್ಲಾ ಸತ್ಯವೆಂದು ಯಾವುದೇ ರೀತಿಯ ತಪ್ಪು ನಿರೂಪಣೆ ಅಥವಾ ವಂಚನೆಯಾಗಲಿ ಇಲ್ಲವೆಂದು ಪ್ರಮಾಣೀಕರಿಸುತ್ತೇನೆ.

ದಿನಾಂಕ :

ಅರ್ಜಿದಾರರ ಸಹಿ

ವಿ. ಸೂ. : ಖಚಿತ ಬಡ್ಡಿದರದ ಅವಧಿ ಸಾಲಗಳಿಗೆ ಸಾಲ ಪಡೆದ ದಿನಾಂಕದಿಂದ ಮೂರು ವರ್ಷದ ಅವಧಿಯೊಳಗಾಗಿ ಸಾಲ ಮುಕ್ತಾಯಗೊಳಿಸಿದ್ದಲ್ಲಿ ಆ ನಿರ್ದಿಷ್ಟ ಅವಧಿಗೆ ರೀಪೇಮೆಂಟ್ ಷೆಡ್ಯೂಲ್ ಅನ್ವಯ ಉಳಿಯಬಹುದಾದ ಬಾಕಿ ಮೊತ್ತದ ಮೇಲೆ ಶೇ 2 ರಷ್ಟು ಮತ್ತು ಬೇರೆ ಬ್ಯಾಂಕುಗಳಿಗೆ ಟೀಕ್ ಓವರ್ ಮಾಡುವುದಾದಲ್ಲಿ ಶೇ 3 ರಷ್ಟು ಕಮಿಟ್‌ಮೆಂಟ್ ಚಾರ್ಜ್‌ನ್ನು ವಿಧಿಸಲಾಗುವುದು.